

3795 182

FIRST BOOK OF KANARESE POETRY
FOR THE USE OF SCHOOLS

BY

P. MANGESHĀ RAU, B. A., L. T.

Headmaster, Government H. E. Training School, Mangalore.

THIRD EDITION

ಕನ್ನಡ ಮೊದಲನೆಯ ಪದ್ಯಪುಸ್ತಕ

ಪಾಠಶಾಲೆಗಳ ಉಪಯೋಗಾರ್ಥಿನಾಗಿ

ಪಿ. ಮಂಗೇಶ ರಾವ್, ಬ. ಎ., ಎಲ್. ಟಿ.

ಮಂಗಳೂರು ಗವನ್‌ಮೆಂಟ್ ಹಾಯರ್ ಎಂಬೆಂಟರ್ ಟ್ರೈಸಿಂಗ್ ಸ್ಕೂಲಿನ
ಮುಖ್ಯ ಉಪಾಧ್ಯಾಯಿರಂದ ರಚಿತವಾದದ್ದು.



ED BY THE
AND TRACT DEPOSITORY
GALORE
1919

ಕ್ರ. ನಂ 012

ಕ್ರ. ನಂ 822

right registered. [Signature]

ಕನ್ನಡ ಮೊದಲನೆಯ ಪದ್ಯಪುಸ್ತಕ

M. RAU & CO. LTD.
M. RAU & CO. LTD.

QIA MUTHIAH RESEARCH LIBRARY

P.R.C.

ಕರ್ನಾಟಕ ಸಾಹಿತ್ಯ ಪರಿವರ್ತನೆ
ಕನ್ನಡ ಭಂಡಾರ
ಕ್ರಮ ಸಂಖ್ಯೆ १४२... ಮಗ್ ಸಂಖ್ಯೆ ६
ತಾರೀХು.....
ಚಲಿ.....

T1 (033,1) N10

ಕನ್ನಡ ಸಂಶೋಧನ ವಿಭಾಗ
ಕನ್ನಡ ಸಾಹಿತ್ಯ ಪರಿವರ್ತನೆ ಚಿಂಗಡಾರು-ಉಪ
ಕ್ರಮ ಸಂಖ್ಯೆ ३७९५ ಕ್ರಮ ಸಂಖ್ಯೆ.....
ದಿನಾಂಕ.....

FIRST BOOK OF KANARESE POETRY

FOR THE USE OF SCHOOLS

BANGALORE
KARNATAKA SAHITYA PARIS

P. MANGESHA RAU, B. A., L. T.
Headmaster, Government H. E. Training School, Mangalore.


THIRD EDITION

ನ್ನದ ವೋದಲನೇಯ ಪದ್ಯಪುಸ್ತಕ

ಪಾಠಶಾಲೆಗಳ ಉಪಯೋಗಾರ್ಥವಾಗಿ

ಎ. ಮಂಗೇಶ ರಾವ್, ಬಿ. ಎಲ್. ಎಲ್. ಟಿ.

ಮಂಗಳೂರು ಗವರ್ನರ್ ಪ್ರೈಸ್ ಹಾಯರ್ ಎಲೆಮೆಂಟರಿ ಶ್ರೀ ಸಿಂಗ್ ಸ್ಕೂಲಿನ
ಕ್ರಮಾಂಕ ಉಪಾಧಕ್ಯಾಯರಿಂದ ರಚನಾದದ್ದು.



ಪರಾಮರ್ಶನ ಗ್ರಂಥ

PUBLISHED BY THE
BASEL MISSION BOOK AND TRACT DEPOSITORY
MANGALORE

1919

Copyright registered.



Digitized by ROJA MUTHIAH RURAL LIBRARY
ನಂ. ೧೨೩, ರಾಜೀವ್ ರಸ್ತೆ, ಮಂಗಳೂರು, ಕರ್ನಾಟಕ.

ಕನ್ನಡ ಸಾಹಿತ್ಯ ಪರಿವರ್ತನೆ

ಪೀಠಿ ಕೆ.

ಕನ್ನಡ ಕಾವ್ಯಗಳು ಚಿಕ್ಕ ಮಕ್ಕಳ ಅವಗಾಹನೆಗೆ ಬರಲಾರದ ಎಷಯ ಗಳನ್ನು ಪ್ರಾಯಿಕವಾಗಿ ವರ್ಣಿಸುತ್ತವೆ; ಕ್ಷಿಷ್ಟಪದಗಳಿಂದ ಕೂಡಿರುತ್ತವೆ. ಹಳಗನ್ನಡ ವ್ಯಾಕರಣಮಯಾರ್ಥಿಗಳನ್ನು ಅನುಸರಿಸುತ್ತವೆ. ಇದರ ದೇಸೆ ಯಿಂದ ಕನ್ನಡ ಕವಿತೆಯನ್ನು ಒದುವ ಅಭಿರುಚಿಯು ಇಲ್ಲದೆ, ಮಕ್ಕಳಲ್ಲಿ ಸ್ವಾಭಾವಿಕವಾಗಿರುವ ಕವಿತಾಶಕ್ತಿಯೂ ನಾಶವಾಗುತ್ತದೆ. ಇದನ್ನು ತಕ್ಕು ಮಟ್ಟಿಗೆ ತಪ್ಪಿಸಲು ಈ ಪ್ರಸ್ತುಕವು ಪ್ರಯತ್ನಿಸುವುದು. ಇದರಲ್ಲಿ ಹಲವು ವದ್ಯಗಳು ಹಳ್ಳಿಯವರ ಬಾಯಿಂದ ಆಯ್ದುಕೊಂಡಂಥವುಗಳು; ಒಂದೆರಡು ವಾಸಿಕ ಪತ್ರಿಕೆಗಳಿಂದ ಎತ್ತಿ ತೆಗೆದಂಥವುಗಳು; ಉಳಿದುವನ್ನು ನಾನೇ ಬರದೆನು. ಚಿಕ್ಕ ಮಕ್ಕಳ ಗ್ರಹಣಶಕ್ತಿಗೆ ಅನುಗುಣವಾಗಿ ಈ ಬಗೆಯ ಕನ್ನಡ ಕವಿತೆಯ ಪ್ರಸ್ತುಕವನ್ನು ಏರ್ಜಿಸುವುದರಲ್ಲಿ ಇರುವ ಕಷ್ಟಗಳನ್ನು ಸರಿಯಾಗಿ ಯೋಚಿಸುವವರು ಈ ಸಂಗ್ರಹಕಾರನ ಪ್ರಯತ್ನವನ್ನು ಸಾಫ್ರಕ ಗೊಳಿಸುವರೆಂಬ ಭರವಸವಿದೆ.

ಪ್ರಸ್ತುಕವನ್ನು ಬಹು ಅಂದವಾಗಿ ತ್ವರೆಯಲ್ಲಿಯೇ ಅಜ್ಞಹಂಕಿಸಿಕೊಳ್ಳಬೇಕಾಗಿ ಮತ್ತೊಂದು ಮುದ್ರಣಾಲಯದ ಮೇನೇಜರರಾದ ಮೆ. ಬಾಯರ್ ಬಾಬ್ ದೊರೆಗಳಿಗೆ ನನ್ನ ವಂದನೆಗಳು.

ಕೊಸರಗೇಳು,
1ನೇ ಜೂನ್ 1912.

ವಿ. ಮಂಗೇಶ ರಾವ್.



PRINTED AT THE BASEL MISSION PRESS, MANGALORE.

ಕನ್ನಡ ಸಂಶೋಧನೆ ವಿಭಾಗ

ಕನ್ನಡ ಸಾಹಿತ್ಯ ಪರಿಷತ್ತು

ರಾಮಾರಾಜಪೇಟೆ, ಬೆಂಗಳೂರು-೧೮

ಕನ್ನಡ ಮೊದಲನೆಯ ಪರ್ಯಾಪ್ತತ್ವಕ.

ಅನುಕ್ರಮಣಿಕೆ.

ಕಾರ್.	ಪುಟ.
1. ಕಿರುಬಾಲ.	5
2. ಅಳುವ ರಂಗ	6
3. ನೇರೆಹಾಲ ಹಸು	6
4. ಜೋಗುಳ ಹಾಡು	7
5. ಮಸುವನ ಲಳಟಿ	8
6. ಮಕ್ಕಳ ನಸು	8
7. ನಕ್ಕತ್ರ	10
8. ಜೀನುಕುಶು	11
9. ಎಂಟು ಬೀಡರು	12
10. ಹೊಗೆಯಾಗಾಡಿ	12
11. ದುಸೀರ್ ತಿಯೀ ಹೆಲೆತನ	13
12. ಬಿಡರು	14
13. ಅನ್ನದಾನ	15
14. ಸಾಲ	16
15. ಗೋವ	16
16. ಗುರುವನ ಮುಕ್ಕೆ	17
17. ಉಫ್ಫನು	18
18. ಗೋವನ ಶಢಿ	19
19. ಹಾವನ ಹಾಡು	21
20. ನಾಗಳ್ಲನ ಕನ್ನಡಕ	22
21. ರಂಗ ಸೆಟ್ಟಿ	24
22. ಜೀಡನ ನೆಳ್ಳತ್ತು	28

1. ಕಿರುಬಾಲ.

(ಶಿವದಿಯ ಪ್ರಭೇದ.)

“ವಜ್ರಾ ಹರಳಿ ಬಾ! ಮುದ್ದು ಬಾ! ಮುಗುಳಿ ಬಾ! |

ಅಜುರನನ ಕೊರಳ ಪದಕವೆ ಬಾ!” ಎಂದು |

ಅಜ್ಞಿ ವೊಮ್ಮೆಗನ ಕರೆದಳು.

|| ೧ ||

ಎಳೆಯರಾಟನು ಚಂದ, ಬೆಳೆದ ಯೋವನ ಚಂದ, |

ಎಳೆ ಗಭರದವಳ ಮುಖ ಚಂದ, ಮಗನ |

ತಳೆದು ಬರುವ ನಡು ಚಂದ.

|| ೨ ||

ಹಟ್ಟಿಕೊಟ್ಟಿಗೆ ಚಂದ, ಹರದರಂಗಡಿ ಚಂದ, |

ಬೆಟ್ಟಕ್ಕೆ ಬಿದಿರ ಕುಡಿ ಚಂದ, ಕಿರುಬಾಲ |

ಎಷ್ಟು ಚಂದ ಬಳಗಕ್ಕೆ.

|| ೩ ||

ಮಕ್ಕಳಿಗೆ ತಾಯಾಸೆ, ಹಕ್ಕಿಗೆ ಗೂಡಾಸೆ, |

ಬಿತ್ತಿದಾ ಬೆಳಿಗೆ ಮಳಿಯಾಸೆ, ಕಿರುಬಾಲ |

ಹತ್ತಿರವರೆ ನಮಗ್ಂಾಸೆ.

|| ೪ ||

ಹಸು ಬಾಲ, ನೀ ಕೇಳಿ! ಬಸಕೆಗೆ ಮುಕ್ಕುಂಟಿ? |

ಹಸುಹಾಲಿನಲ್ಲ ಎಷ್ಟವುಂಟಿ? ತೊಟ್ಟಿಲಾ |

ಸಿಸುವಿನಲಿ ಹಗೆಯುಂಟಿ?

|| ೫ ||

ಎಲ್ಲ ಮಕ್ಕಳ ಜೆಲುವು ಅಲ್ಲ ಕಿರುಬಾಲನಿಗೆ |

ಸಲ್ಲಲರ ಕಣ್ಣು, ಸಗು ಮುಖದಾ ಬಾಲ |

ಬೆಳ್ಳಿ ದೇವರಿಗೆ ಎನೆಹೋಲ್ಲಾ.

|| ೬ ||

(ಹಳೆಯ ಜೋಗುಳ.)



ಜೋಗುಳ ಹಾಡು.

6

ಕನ್ನಡ ವೊದಲನೆಯ ಪದ್ಧತಿಸ್ತ ಕೆ.

2. ಅಳುವ ರಂಗ.

(ಶ್ರಿಪದಿಯ ಪ್ರಭೇದ.)

ವರ್ಕಳುವೆ, ಎಲೆ, ರಂಗ? ಬೇಕಾದ್ದು ನಿನಗುಂಟು |
ನಾಕೆಮೈ ಕರೆದ ಸೋರಹಾಲು—ಸೋರಹಾಲು |
ನೀ ಕೇಳಿದಾಗ ಕೊಡುವೆನು.

|| ೧ ||

ಅತ್ಯು ಕಾಡುವನೆಲ್ಲ, ಮತ್ತೆ ಬೇಡುವನೆಲ್ಲ, |
ಎತ್ತಿಕೊಳ್ಳಿಂಬ ಹಟವೆಲ್ಲ—ಹಟವೆಲ್ಲ ನಿನ್ನಂಥ |
ಹತ್ತು ಮಕ್ಕಳು ಇರಬಹುದು.
ಚಂದರನನೆಲ್ಲನಗೆ ತಂದು ಕೊಡಬೇಕೆಂದು |
ಕಂದ ನೀನೆತ್ತು ಹೊರಕುವರೆ—ಹೊರಳುವರೆ ನಿನ್ನಂಥ |
ನಂದನನ ಕಾಣಿ ಒಗದೊಳಗೆ.

|| ೨ ||

ಮುದ್ದು ನೀನೆಳದೆರೊ ಎದ್ದಾಗ ಹಾಲುಣ್ಣಿ! |
ನಿದ್ದೆ ಬಂಡಾಗ ಪವಡಿಸು—ಪವಡಿಸು ದೇವರೆ |
ಬುದ್ದಿ ಕೊಟ್ಟಿಂದು ಹರಿದಾಡು.
ನಿದ್ದೆ ಬಾರದ ಕಣೆ ಮದ್ದಾರು ಬಲ್ಲಿರೊ? |
ಗಡ್ಡೆಯಾ ತಡಿಯ ಗರುಗನ ಕುಡಿ ತಂದು, ಸೌ- |
ಭದ್ರೆ ಕಾಡಿಗೆಯ ಇಡಿ ಹಚ್ಚು.

|| ೩ ||

(ಹಳೆಯ ಜೋಗುಳ.)

3. ಸೋರಹಾಲ ಹನು.

(ಶ್ರಿಪದಿಯ ಪ್ರಭೇದ.)

ಹಾಲುಳ್ಳ ಹನು ತಾಯೆ! ಬಾ ನಮ್ಮ ಕೊಟ್ಟಿಗೆಗೆ! |
ಕೀಲ ಕಂಬಕ್ಕೆ ಕರುಕಟ್ಟಿ ಕರೆದರೆ—ಕರೆದರೆ |
ವಳು ಚೆಂಬಿನಲಿ ಸೋರಹಾಲು.

|| ೪ ||

ಹಟ್ಟಿಯು ಕೆಸರೆಂದು ಮೆಟ್ಟಿ ನಿಖ್ಲದು ಕವಿತೆ, |
ಕಟ್ಟಿಸಿದ ಆಪ್ಪ ನೆಲಗಟ್ಟು—ನೆಲಗಟ್ಟು |
ಮೆಟ್ಟಿ ಸುರಿವುದು ಸೋರಹಾಲು.

|| ೨ ||

ಮಾವನಾ ಮನೆಯಲ್ಲ ಮನೆ ಕಟ್ಟಿದ್ದೆಮೈ |
ಮಾವನಾ ಮಂಡದ ಶ್ರೀದೇವಿ—ಶ್ರೀದೇವಿಯಲ್ಲದೆ |
ಆವೆನ್ನು ಕರೆಯವು ಸೋರಹಾಲು.

|| ೩ ||

ಹಿಂಡೆನ್ನು ಕರೆಯಲಿ! ತೊಂಡ ಕಾಯಂಗಲಿ! |
ದಂಡಿನಾ ಬಾಳಿ ಗೊಸೆಬಿಡಲಿ—ಗೊಸೆಬಿಡಲಿ ದೇವರಿಗೆ |
ಕಂಡೊಪ್ಪಿಸುವೆ ಸೋರಹಾಲು!

|| ೪ ||

(ಹಳೆಯ ಜೋಗುಳ.)

4. ಜೋಗುಳ ಹಾಡು.

ತೂಗುವೆ ತೊಟ್ಟಿಲ ಜೋಗುಳ ಹಾಡಿ. |
ಕೂಗದೆ ಮಲಗೆನ್ನ ಮುದ್ದಿನ ಮೋಡಿ. || ಜೋಗೋ || ಪಲ್ ||
ತುಂಬಿ ಪವಡಿಸಿಹುದೆಸಳ ಹೂಗಳಲಿ; |
ಗೊಂಬಿ ನಿನ್ನಯ ಕಣ್ಣಿನೆ ಸರಿಗೊಳಲಿ. ||
ರೆಂಬಿ ಚಿಗುರೊಳಂಡಗಿತು ಪಿಕದುಲಯು; |
ಸೋಂಬನಾಗಲ ನಿನ್ನ ತುಳಿಸಿಲಿಸಿಲಯು. || ಜೋಗೋ ||

ಜಲದ ಮೇಲ ಮಲಗುವ ನರಿಹಂಸದಂತೆ, |
ಎಲೆಯೊಳಗೆ ಮಲ್ಲಿಗೆಯ ವೋಗಿನಂತೆ, ||
ಜೆಲು ತೊಟ್ಟಿಲಲ್ಲಿ ಮಲಗು, ಅರಗಳಿಯೇ! |
ತಲೆಗಿಂಬಗೀಶನ ಕೃ ನಿನ್ನ ಬಳಿಯೇ. || ಜೋಗೋ ||

(ಕವಿತ್ಯಾ)



ಕನ್ನಡ ಮಾದಲನೇಯ ಪದ್ಯಪತ್ರಕ.

5. ಮಗುವಿನ ಲೂಟಿ.

(ರಾಗ: ವೋಚನ ಅಟ್ಟತಾಕ.)

ನಿನ್ನ ಮಗನ ಲೂಟಿ ಫನವೆಮ್ಮಾ; |
ಜನಾಗಿ ಕೃಷ್ಣಗೆ ಬುದ್ಧಿ ಹೇಳಿ, ಗೋಪಮಾ! || ಪಲ್ ||
ಹಸಗಳು ಕರೆವಲ್ಲಿ ಹಾಲಿಗೆ ಉಳಿವಲ್ಲಿ; |
ಶಿಶುಗಳ ಕೈಲ್ಲಿದ್ದ ಬೆಣ್ಣಿಗೆ ನಿಲುವಲ್ಲಿ; ||
ಮೊಸರು ಮಾರುವಲ್ಲಿ ಮಾರಿ ಹೊಕ್ಕಂದದಿ, |
ಶತಿಮುಖಿಯರು ದೂರಿಡುವರಮಾ. || ೧ ||
ಮಲಗಿಡ್ಡ ಸತಿಯರ ಹಾಲನು ತಾನುಂಬಿ |
ಎಳಿಯ ಕೂಸುಗಳು ಎಸೆಗೊಂಡವೆಮ್ಮಾ. ||
ಒಳಗೆ ಈ ಲೂಟಿಯು ಹೊರಗೆ ಆ ಲೂಟಿಯು, |
ಕಳವಳ ಪಟ್ಟಿನು ಕಾಣ ಗೋಪಮಾ. || ೨ ||
ಉಲೋಳಗರಲೀನ, ಉಲೂರ ಬಿಟ್ಟು ಹೋಗಲೀನ; |
ಈರೇಳು ಭುವನಕ್ಕೆ ಒಡೆಯ ತಾನಂತಿ. ||
ವಾರಿಜನಾಭ ಶ್ರೀಪುರಂದರ ವಿರಲನ |
ಬೀದಿಯ ಬಸವನ ಮಾಡಿಟ್ಟೆ, ಗೋಪಮಾ. || ೩ ||

(ಪುರಂದರ ದಾಸ.)

6. ಮಕ್ಕಳ ನಗು.

(ಗೋಪನ ಮಟ್ಟ)

ಜಗದೊಳಿಲ್ಲವ | ಮಗಿಸಿ ಮೆರೆಯುವ |
ನಗುವ ಲೇಸಲೆ ಮಕ್ಕಳಾ ||
ಹಗಲ್ಲಿರುಳು ಬಲು | ಸೋಗಸಿನಿಂದಲು |
ನಗಿಸು, ದೇವರೆ, ಮಕ್ಕಳಾ. || ೧ ||

ಮಕ್ಕಳ ನಗು.

ರವಿಯ ಕಿರಣದ | ಸೊಂಪಿಗಿಂತಲು |
ಕೆವಿಯ ಗೀತಕ್ಕುಂತಲೂ ||
ಕುವರಕುವರಿಯ | ರೊಸೆದು ತೊರುವ |
ಸವಿಯ ನಗು ಬಹು ಸವಿಯಲ್ಲಾ. || ೨ ||

ಮರದ ಕೊಂಬೆಯ | ಕರಿಯ ಕೊಗಿಲೆ |
ಇರದೆ ಕೂಕೂ ಸ್ವರವನೂ ||
ಸುರಿದು ಗಂಡನ | ಕರೆಯುತ್ತಿದ್ದರು |
ಸರಸವಲೆ ನಗು ಮಕ್ಕಳಾ. || ೩ ||

ಉದಯ ಕಾಲದ | ಪದುಳಂದದಿ, |
ತೊದಲಿಸಂದದ ಹಕ್ಕಿಯಾ, ||
ಸದಯ ದೇವನ | ಕರುಣೆಯಂದದ |
ಮಧುರವದು ನಗು ಮಕ್ಕಳಾ. || ೪ ||

ಉಳಿಯಲಾರದು | ಅಳಲು ಮನದಲಿ |
ಸುಳಿಯಲಾರದು ದುಃಖವು ||
ಹೊಳಿಯಲಾರದು | ಸ್ವಗಂಡೋಲ್, ಮನೆ. |
ಬೆಳಗದಿರೆ ನಗು ಮಕ್ಕಳಾ. || ೫ ||

ನಾನು ದೀನನು, | ನೀನು ದಾಸಿ ಮ- |
ಹಾನುಭಾವನೆ! ದೇವನೇ! ||
ಏನ ಹೇಳಲಿ? | ಏನ ಕೇಳಲಿ? |
ಸಾನುರಾಗದಿ ಪಾಲಿಸು. || ೬ ||

ಮುರಲಿರಂಗನ | ತೆರೆದ ನೇಗ ಸವಿ |
ಗರೆದವೋಲು ಗೋಕುಲದಲಿ ||
ನಿರುತ ಮಕ್ಕಳ | ನಗುವ ಕೇಳುವ |
ವರವ ಪಾಲಿಸು ಸರ್ವದಾ. || ೭ ||

(ಎಂ. ಅನಂತರಾವ್.)



7. ನಕ್ಕತ್ತ.

ಮನಗೆಲೆ, ಮನಗೆಲೆ, ನಕ್ಕತ್ತ! |
ನನಗೆದು ಜೋರ್ದುವು ಬಹು ಚಿತ್ತ! ||
ಘನ ಗಗನದಿ ಬಲು ದೂರದಲಿ |
ಮನಗುವೇ ವಚ್ಚುಕಾರದಲಿ. || ೭ ||

ತೊಳಗುವ ಸೂರ್ಯನು ಮುಳಂಗುತ್ತೆ |
ಬೆಳಕೆದು ಕಾಣದೆ ಕಳೆಯುತ್ತೆ ||
ಹೊಳಪನು ಕೊಡುತ್ತಿಹೆ ನನಗಂದು; |
ತಳತಳಿಸುವೆ ಇರುಳಲಿ ನಿಂದು. || ೮ ||

ಅಂದಾ ದಾರಿಗ ಕೆಂಗಿದಿಗೆ |
ವಂದಿಸಿ, ಹೋಗುವನದಿಗಿದಿಗೆ. ||
ಕುಂದಲು ನಿನ್ನಯ ಬೆಳಕು ಲವಂ, |
ಮುಂದಿನ ಹಾದಿಯ ಕಾಣನವಂ. || ೯ ||

ದೂರದ ಬಾನೋಳು ಹೊಂಚುತ್ತಹೆ, |
ಬಾರಿಗೆ ಬಾರಿಗೆ ಮಂಚುತ್ತಹೆ, ||
ತೊರುತ ತೋರದೆ ಮೂಡುತ್ತಹೆ, |
ದಾರಿಗೆ ಹೊಳಪನು ಮಾಡುತ್ತಹೆ. || ೧೦ ||

ನನಗರಿಯದೊಡೆಂ? ಇದು ಚಿತ್ತ |
ಮನಗೆಲೆ, ಮನಗೆಲೆ, ನಕ್ಕತ್ತ. ||

(ಕವಿಶಿಷ್ಟ)

8. ಜೇನುಹುಳು.

(ಗೋವ ಕಥೆಯ ಮಟ್ಟು)

ಹಸನು ಗೂಡನು | ಮಯಣ ಬೀಡನು |
ಎಸೆವ ಹುಳುಗಳ ಸೋಡೆಲೋ. ||
ಬಿಸೆಲುಕಾಲದೆ | ಗೇದು ಸೋಲದೆ, |
ಒಸೆಯುತ್ತಿವೆ ಎಚ್ಚರದಲಿ. || ೧ ||

ಹುಳುಕೆ ದೇವನು | ಬುದ್ಧಿ ಈವನು, |
ಕೆಲಸ ಹುಳು ಸರಿಗ್ಯಿವುದು. ||
ಜೆಲುವ ಗೂಡನು | ನರನು ಮಾಡನು |
ಹುಳುವು ಕಟ್ಟಿದ ಹಾಗೆಯೇ. || ೨ ||

ಒಳಗೆ ಸುಳಿವುದು | ಹೊರಗೆ ನಲಿವುದು |
ಹುಳುವು ಪರಿವಿಡಿಯಂದಲಿ; ||
ನೆಲೆಯ ಕಾಂಬುದು, | ಜೇನ ತಿಂಬುದು, |
ಕೆಲಸ ತಿಳಿವುದು ತನ್ನಯಾ. || ೩ ||

ಅತ್ತ ಮೊರೆವುದು, | ಇತ್ತ ಬರುವುದು, |
ಮತ್ತೆ ಹಾವ್ಯಾದು ಹೂವಿಗೆ; ||
ಸುತ್ತ ಅಲೆಯದೆ, | ಹೊತ್ತು ಕಳೆಯದೆ, |
ಎತ್ತಿಯೊಯ್ಯುದು ಹನಿಯನು. || ೪ ||

ಅಂದು ಚೈತ್ರವು | ಬರೆ ವಿಚಿತ್ರವು. |
ಒಂದೆ ಹನಿ ಹನಿಯಾದರೂ ||
ಹಿಂದು ಸೋಡದೆ, | ಹುಳುಗಳಾಡದೆ, |
ತಂದು ಮಧು ಕೂಡಿಸುವವು. || ೫ ||

2*



ಒಡನೆ ಕೆಲಸದೆ | ನಾನು ಅಲಸದೆ, |
ನೆಡುವೆ ನನ್ನೀ ಮನವನು; ||
ಹುಡುಕಿಯೆಲ್ಲವ, | ಸವಿಯ ಬೆಲ್ಲವ |
ಪಡೆವೆ ತುಂಬಿಯ ಹಾಗೆಯೇ. || ೬ ||
(ಕವಿತ್ವಂ)

9. ಎಂ ಟಮ್ ಬೇಡರ್.

(ಚೌಪಡಿ.)

ಮಗುವೆ, ನಿನ್ನಯ ಮೈಗೆ ಗುರಿಯಿಟ್ಟು ಹೊಡೆವಾ |
ಬಗೆಬಗೆಯ ಬೇಡರಿಂದಲ್ಲಿ ದೂರವಾಗು. || ಪಲ್ಲ ||

ಹೊತ್ತನ್ನು ತಿಂಬ ಸೋಮಾರಿತನ ಬೇಡ! |
ಮತ್ತು ಹಿಡಿಸುತ ಮೈಕೊಲುವ ಕಳ್ಳು ಬೇಡ! ||
ಕತ್ತುಕೊಯ್ದರ ಕೊಡೆ ನಂಟುತನ ಬೇಡ! |
ಉತ್ತಮೋತ್ತಮರಲ್ಲಿ ನಿನ್ನ ಹಗೆ ಬೇಡ! || ೭ ||
ಎತ್ತಿದ್ದ ಸಾಲವನು ಕೊಡದ ಮನ ಬೇಡ! |
ವಿತ್ತವಸ್ತುವ ಸುಂಗುವಾ ಹೋಸ ಬೇಡ! ||
ಚತ್ತವನು ಕೆಡಿವ ಹೊಟ್ಟೆಯಿಕಿಚ್ಚ ಬೇಡ! |
ಮತ್ತೆ ಪಾವನ ತರುವ ಕೆಡುಗೆಲನ ಬೇಡ! || ೮ ||

10. ಹೊಗೆಯ ಗಾಡಿ.

(ಚೌಪಡಿ.)

ಸೋಗವನೆತ್ತಿನ ಕೊರಲೊಳಿಡುವ ಪಾಡಿಲ್ಲ, |
ಬಿಗಿದ ಕುದುರೆಯ ಹೂಡುವಾಯಾಸವಿಲ್ಲ, ||
ಮಿಗ್ಗಾಕಾಡ ನೀರ ರಚೆಯಿಂದ ಬಲು ಬೇಗ |
ಹೊಗೆಯ ಗಾಡಿಯು ಸೋಡು ಹೋಗುತ್ತಮದೀಗ. || ೯ ||

ಸೋಲಿವುದು ಗಾಳಿಯನು ಬಹು ವೇಗದಿಂದ; |
ಮೇಲೆ ಹೊಗಿಯುಗುಳುತ್ತಮದೀ ಕೊಳವೆಯಿಂದ; ||
ಕಾಲಕ್ಕೆ ಸರಿಯಾಗಿ ಹೊರಟು, ಕಂಬಿಗಳ |
ಮೇಲೆ ಹರಿದ್ದೆದುವುದು ದೂರ ದೂರಗಳ. || ೧ ||

ದಾರಿಯಲ ಕಳ್ಳುಕಾಕರ ಭೇತಿಯಿಲ್ಲ, |
ಮಾರಿ ಬಹ ಮಳಿಸಿಲುಗಳ ಬಾಧೆಯಿಲ್ಲ, ||
ದೂರ ದೇಶದ ಬೆಳಸನೊಯ್ದು ತರಬಹುದು, |
ಯಾರಿಗೆ ದರುವಯೋಗಗಳ ಹೊಗಳಿಂದಹುದು? || ೨ ||

11. ದುಸೀತಿಯೇ ಹೊಲೆಣ.

(ರಾಗ ಮುಖಾರಿ, ರುಂಪೆತಾಳ.)

ಹೊರಗಿಂಹನೆ ಹೊಲೆಯ ಉರೊಳಗಿಲ್ಲವೇ? |
ದೇವರ ಸೃಷ್ಟಿಯನು ಬಲ್ಲವರು ಪೇಳಿ! || ಪಲ್ಲ ||
ಕೊಂಡ ಸಾಲಗಳನ್ನು ಹರಿಸದಾತನೆ ಹೊಲೆಯ. |
ಲಂಡತಸದಲ ನಡೆವ ಭಂಡ ಹೊಲೆಯ. ||
ಉಂಡ ಮನೆಗೆರಡನ್ನು ಬಗೆವಾತನೇ ಹೊಲೆಯ. |
ಹೆಂಡತಿಯ ಇಳ್ಳಿಯವ ಹೇಡಿ ಹೊಲೆಯ. || ೧ ||

ಇದ್ದಾಗ ದಾಸಧರ್ಮವ ವಾಡದವ ಹೊಲೆಯ. |
ಮಂಡಿಕ್ಕೆ ಕೊಲ್ಲುವವ ಮಾರಿ ಹೊಲೆಯ. ||
ಬಿದ್ದಿವಾಗಿಹ ನಯದ ಸುಜಿಯಿಲ್ಲದವ ಹೊಲೆಯ. |
ಶುದ್ಧ ತಾಸೆಂಬಾತ ಶುಂಠ ಹೊಲೆಯ. || ೨ ||
ಆಸೆ ಮಾತನು ಕೊಟ್ಟು, ಬಾಸೆ ತಪ್ಪುವ ಹೊಲೆಯ. |
ಇನು ಉಪಕಾರಗಳ ವಾಡದವ ಹೊಲೆಯ. ||



ಮೋಸದಲ ಮುನಿದು ಮನುಜನ ಕೆಡಿಸುವವ ಹೇಳಲೇಯ. |
ಹುಸಿಯ ಬೀಗಳುವನೊಬ್ಬ ಹುಣ್ಣ ಹೊಲೆಯ. || ५ ||
(ಕನಕ ದಾಸ.)

12. ಬಿದಿರು.

ಚದುರನೆ ಬಿದಿರನಾದೆ | ನಿನ್ನ |
ಚದುರಂಗನ ಮುದದಿಂದಲಿ ಸೂಕ್ತದ ಗಳಿಯೇ || ಪಶ್ಚ ||

ಹುಟ್ಟಿ ಹುಟ್ಟಿ ಕಳಿಲೆಯಾದೆ, | ದಟ್ಟ ಬೆಳೆದು ಬಿದಿರನಾದೆ, ||
ಇಪ್ಪನಂಟರಿಗೆಲ್ಲ ಕಳಿಲೆ ಉಪಿನ ಕಾಂತಿಗಾದೆನು. || ८ ||

ಗೂಡಿಗೆ ಗೂಡಾರನಾದೆ, | ಬೀಡಿಗೆ ಬೀಡಾರನಾದೆ, ||
ನಾಡಿನ ಮುದಿಯವನಿಗೂರುವ ಕೋಲಿಗಾದೆನು. || ७ ||

ಕಲ್ಲಿಗೆಂದು ಬಿಲ್ಲಿಗಾದೆ, | ಬಿಲ್ಲಿಗೆಂದು ಅಂಡಿಗಾದೆ, ||
ಎಲ್ಲ ಸ್ತ್ರೀಯರಿಗೆಂದು ಸರ್ಪಿಗ ಗೆರಟಿ ಕೋಲಿಗಾದೆನು. || ६ ||

ಕಾಲಿಗೆಂದು ಏಳಿಗಾದೆ, | ಬೀಲಿಗೆಂದು ಮುಳ್ಳಿಗಾದೆ, ||
ಪಾಲಕಿಯ ರಾಯರಿಗೆ ತಲೆಯ ಮೇಲೆ ಕೊಂಬಿಗಾದೆನು. || ५ ||

ಬತ್ತ ಗೇರುವ ಗೆರಸಿಗಾದೆ, | ಬತ್ತ ಕಟ್ಟುವ ಕಡಿಕೆಗಾದೆ, ||
ಮತ್ತೆ ಮೆಳಸು ಕುತ್ತಿ ಕೊಯ್ದು ಪಂಚಕೂಟಿಗಾದೆನು. || ४ ||

ಹಾಸುವ ಹಾಸಣಿಗಿಯಾದೆ, | ಬೀಸುವ ಬೀಸಣಿಗಿಯಾದೆ, ||
ದೇಶದ ರಾಯರಿಗೆ ದಂಡಿಗೆ ಕೋಲಿಗಾದೆನು. || ३ ||

ನೀರನೊಳಗೆ ತೆಪ್ಪಕಾದೆ, | ನೀರ ದೋಷಿಗೆ ಜಳ್ಳಕಾದೆ, ||
ಸೇರಿ ಮರದ ಹಣ್ಣ ಕೊಯ್ದುಲು ಕೊಣಟಿಗಾದೆನು. || २ ||

ಸೂಜಿಯಾದೆ ಗೊರಬೆ ಕುತ್ತಲು, | ಬಾಬಿಗಳಿಗೆ ತಳ್ಳಿಯಾದೆ, ||
ಬಾಬಿನೆ ನಾ ಕಡ್ಡಿಯಾದೆನು ಕತ್ತಿಗೆ ಹಿಡಿಯಾದೆನು. || ८ ||
ಮರಿಮಗು ಮಲಗುವ ತೊಟ್ಟಿಗಾದೆ | ಮರಣಕಾಲದಿ ಹೊರಲಿಕ್ಕಾದೆ ||
ಅರುವತ್ತು ವರ್ಷಗಳಿಗೊಂದು ಸಾರಿ ಅಕ್ಕಿಗಾದೆನು. || ९ ||

ಪುಸ್ತಕವನ್ನು ಈ ವಿಭಾಗದಿಂದ ಪಾಡು.)

ಹೂರಗೆ ಒಯ್ಯತಕ್ಕದ್ದಲ್ಲ

13. ಅನ್ನದಾನ.

(ತ್ರಿಪದಿ.)

ಅನ್ನದಾನಕ್ಕಂತ ಇನ್ನು ದಾನಗಳಿಲ್ಲ, |
ಅನ್ನಕ್ಕೆ ಮೇಲು ಇನ್ನಿಲ್ಲ—ಲೋಕಕ್ಕೆ |
ಅನ್ನಮೇ ಪ್ರಾಣ. ಸರ್ವಜ್ಞ. || १ ||

ಅನ್ನವಾ ಇಕ್ಕುವವ ಜೆನ್ನ ಜಾತಿಯು ತಾನೆ, |
ಅನ್ನವನು ಇಕ್ಕದೆ ಉಣಿತ್ವಪ್ಪ ಜಾತಿ |
ಕುನ್ನಿಯಾ ಕಡೆಯು. ಸರ್ವಜ್ಞ. || २ ||

ಹಸನಾಗಿ ಬದುಕುವರೆ, ಕುಶಲಸಂದರ್ಭಿಸುವರೆ, |
ಪಶುಪತಿಯ ಪದವ ಪಡೆಯುವರೆ, ಹಸಿದಗೆ |
ಅಶನವನು ಇಕ್ಕು. ಸರ್ವಜ್ಞ. || ३ ||

ಇಕ್ಕದಾತನು ಉಂಡು ನಕ್ಕ ಸ್ವರ್ಗಕೆ ಹೋದ, |
ಇಕ್ಕದವ ಹೋದ ನರಕಕ್ಕ—ಲೋಕದಲ |
ಇಕ್ಕಲೇ ಬೀಕು. ಸರ್ವಜ್ಞ. || ४ ||

ಅನ್ನವನು ನೀಡುವುದು, ನನ್ನಿಯನು ಸುಧಿಯುವುದು, |
ತನ್ನಂತೆ ಪರಂಪರೆಯುವುದು—ಸ್ವರ್ಗ ತಾ |
ಬಿನ್ನಾಣವಲ್ಲ? ಸರ್ವಜ್ಞ. || ५ ||

ಪುಸ್ತಕದಲ್ಲಿ ಗುರುತು ರಾಷ್ಟ್ರಕೃತಿ



14. ನಾಲ.

(ಶ್ರೀಪದಿ.)

ಸಾಲವನು ಕೊಂಬಂಗ ಹಾಲೋಗರುಂಡಂತೆ. |

ಸಾಲಿಗರು ಬಂದು ಎಳೆವಂಗ, ಕಿಬ್ಬಿದಿಯ |

ಕೆಲು ಮುರಿದಂತೆ. ಸರ್ವಜ್ಞ. || ೧ ||

ಕಳ್ಳುಕಳ್ಳುಗೆ ನಂಟು, ಸುಕ್ಕು ಸಾಲಕೆ ನಂಟು, |

ಮುಕ್ಕು ಚಾಲಿಯ ಮರಕೆ ನಂಟು, ಸಾಲವನು |

ಕೊಕ್ಕಬೀಡಂದ. ಸರ್ವಜ್ಞ. || ೨ ||

ಸಾಲ ಕೆಲಸಕೆ ಹೊಲ್ಲ; ಸಾಲ ಗೆಳಿಯಗೆ ಹೊಲ್ಲ; |

ಸಾಲ ಬಡವನ ಸುಖಕೆ ಹೊಲ್ಲ, ಸಾಲದಾ !

ಗೋಳಾಟ ಬೇಡ. ಸರ್ವಜ್ಞ. || ೩ ||

ಬೆಂದು ತಾ ಮುಳುಗಿದರು, ಗುಂಡೆದ್ದು ತೇಲಿದರು, |

ಬಂಡಿಯಾ ನೋಗವು ಮುಗುಚಿದರು, ಸಾಲಿಗನು |

ಕೊಂಡದ್ದು ಕೊಡನು. ಸರ್ವಜ್ಞ. || ೪ ||

ಇತ್ತುದನು ಈಯದನ ಮೃತ್ಯುವಲ್ಲದೆ ಬಿಡದು; |

ಹತ್ತಿದ್ದು ಲಕ್ಷ್ಮಿ ತೊಲಗುವಳು; ಇತ್ತುವನ |

ತೊತ್ತಿನಾ ಮಗನು. ಸರ್ವಜ್ಞ. || ೫ ||

(ಸರ್ವಜ್ಞ ಕವಿ.)

15. ಗೋವು.

ಇಟ್ಟರೆ ಸೆಗಳಿಯಾದೆ; ತಟ್ಟಿದರೆ ಕುರುಳಾದೆ; |

ಸುಟ್ಟರೆ ನೋಸಲಿಗೆ ವಿಭೂತಿಯಾದೆ; ||

ತಟ್ಟಿದೇ ಹಾಕಿದರೆ ಮೇಲು ಗೊಬ್ಬರವಾದೆ; |

ನೀನಾರಿಗಾದೆಯೋ ಎಲೆ ಮಾನವಾ, ಹರಿ ಹರೀ ಗೋವು ನಾನು. || ೮ ||

ಹಾಲಾದೆ ಕರೆದರೆ; ಹೊಸರಾದೆ ಹೆತ್ತರೆ; |

ಮೇಲು ಕೆನೆಗಡಿದರೆ ಬೆಣ್ಣೆ ಯಾದೆ; ||

ಮೇಲಾದ ತಪ್ಪವು ನಾನಾದೆ ಕಾಸಿದರೆ; |

ನೀನಾರಿಗಾದೆಯೋ ಎಲೆ ಮಾನವಾ, ಹರಿ ಹರೀ ಗೋವು ನಾನು. || ೯ ||

ಉಳುವೆ ನಾ ಭೂಮಿಯನು, ಹೊರುವೆ ನಾ ಹೇರನ್ನು, |

ತುಳಿದು ಕಡ್ಡಿಯ ಕಾಳ ನಿಂಗಡಿಸುವೆ, ||

ಕಳಪೆಯಾಗಿರ ನೆಲವ ಸಗುವ ತೋಪನು ಮಾತ್ರೆ, |

ನೀನಾರಿಗಾದೆಯೋ ಎಲೆ ಮಾನವಾ, ಹರಿ ಹರೀ ಗೋವು ನಾನು. || ೧೦ ||

ಹಾಯೆ ಹರಿಗೋಲಾದೆ, ರಾಯಭೇರಿಗೆಯಾದೆ, |

ರಾಯರಾ ಕಾಲಿಗೆ ಮುಕ್ಕೊತ್ತುವಾದೆ, ||

ಆಯವಸ್ತರಿತು ಹೊಡೆಯೆ ಮಧುರಗಾನಕ್ಕಾದೆ, |

ನೀನಾರಿಗಾದೆಯೋ ಎಲೆ ಮಾನವಾ, ಹರಿ ಹರೀ ಗೋವು ನಾನು. || ೧೧ ||

ಹಾದಿ ಬೀದಿಯಲ್ಲವ ಕಸದ ಹುಲ್ಲನು ಮಡುಕಿ, |

ಮೇದು ಮಸೆಗೆದಿ ನಾಸಮೃತವೀವೆ; ||

ಅದಸುಂದು ನಸಗೆರಡ ಬಗೆನ ಮಾನವ ಹೇಳು |

ನೀನಾರಿಗಾದೆಯೋ ಎಲೆ ಮಾನವಾ, ಹರಿ ಹರೀ ಗೋವು ನಾನು. || ೧೨ ||

(ಹಾಯೆ ಹಾಡು.)

16. ಗುರುವಿನ ಮಹತ್ವ.

(ಶ್ರೀಪದಿ.)

ಗುರುವ ನಿಂದಿಸ ಬೇಡ! ಪರರಸಣಕಿಸ ಬೇಡ! |

ಬರುವವರ ಕೂಡೆ ಹಗೆ ಬೇಡ! ಬಂಗಾರ |

ಎರವು ತರಬೇಡ! ಸರ್ವಜ್ಞ. || ೧೩ ||



ಗುರುವು ಇಲ್ಲದ ಮತವು, ಹಿರಿಯರಲ್ಲದ ಮನಸೆಯು, |
ಅರಸ್ತಲ್ಲದೂರು—ಇನ್ನ ಮೂರು ಸುಲಿ ಬೆಂದ |
ಹೊರಸಿನಂತಕ್ಕು. ಸರ್ವಜ್ಞ. || ೨ ||

ನೋರು ಕಡೆಯಲು ಬೆಣ್ಣೆ ಒಸರಿ ಬರುವಂದದಲ್ಲಿ, |
ಹಸನ್ಜ್ಞ ಗುರುವಿನುಂಪಡೀಶದಲಿ ನೋಕ್ಕೆ |
ವಶವರ್ತಿಯುಮುಚು. ಸರ್ವಜ್ಞ. || ೩ ||

(ಸರ್ವಜ್ಞ ಕವಿ.)

17. ಉದ್ದ್ಯಮ.

(ಚೌಪದಿ.)

ಬಿಡಬೇಡ! ಕಷ್ಟಿಣದ ಮೊಳೆಯನ್ನು ಜಡಿಯ್ಯೆ! |
ಬಿಡಬೇಡ! ಅಣೆಯಾ ತಲೆಗೊಂದು ಹೊಡಿಯ್ಯೆ! ||
ಬಿಡಬೇಡ! ಬಲದಿಂದ ಕಷ್ಟಿಣವ ಹಿಡಿಯ್ಯೆ! |
ಬಿಡಬೇಡ! ಕಾದಿರಲು ಸಲೆ ಸಾಗ ಬಡಿಯ್ಯೆ! || ೧ ||

ಕೆಳಟ್ಟ ಮನವನು ಕೆಲಸ ನೂಡು ಸರಿಯಾಗಿ. |
ಮಂಟ್ಟಮೊದಲೆರಬೇಕೆಲೊ ಶುದಿಗೆ ಹೋಗಿ. ||
ಕಷ್ಟಿ ಕೈಗಳ ಮೇಲೆ ನೋಡುವವ ಹೇಗೆ |
ಮುಟ್ಟಿನನು ಬೆಟ್ಟದಿಯಿಂದರ ಮೇಗಿ? || ೨ ||

ಎಡವಿದರು, ತಡವಿದರು, ಮನಗೆಂದ ಬೇಡ! |
ಬಿಡುವುದೇ ಬಲೆ ಹಣಿವ ಯತ್ನವನು ಜೇಡ? ||
ತಡೆದುಹೋಗದೆ ಬಿದ್ದು ಮಲಗುವವ ಮೂರ್ಖ. |
ಇಡು ಹೆಚ್ಚಿ, ನಡೆ ಮುಂದೆ, ನೀಲಿ ಸೇರು ಗಾಥ. || ೩ ||

(ಕವಿತ್ವ.)

18. ಗೋವಿನ ಕಥೆ.

ಧರಣಿಮಂಡಲ ಮಧ್ಯದೊಳಗೆ | ಮೇರಿಯತ್ತಹ ಕನಾಟ ದೇಶದಿ |
ಇರುತ್ತಿರುವ ಕಾಳಿಗಂಗೊಲ್ಲನ | ಪರಿಯನಿಂತು ಹೇಳುವೆ? || ೧ ||

ಉದಯಕಾಲದೊಳೆದ್ದು ಗೌಡನು, | ನದಿಯ ಸ್ವಾನವ ಮಾಡಿಕೊಂಡು, |
ಮುದದ ತಿಲಕವ ಹಣೆಯೊಳೆಟ್ಟು, | ಚದುರ ತಿಖೆಯನು ಹಾಕಿದಾ. || ೨ ||
ಎಳೆಯ ಮಾನಿನ ಮರದ ಕೆಳಗೆ | ಕೊಳಲಸೊದುತ ಗೊಲ್ಲ ಗೌಡನು |
ಬಳಸಿ ನಿಂದಿಹ ದನಗಳನ್ನು | ಬಳಿಗೆ ಕರೆದನು ಹರುಷದಿ. || ೩ ||

ಗೊಲ್ಲ ಕರೆದ ಧ್ವನಿಯ ಕೇಳಿ, | ಎಲ್ಲ ಹಂಸುಗಳು ಬಂದು ನಿಂತು, |
ಚೆಲ್ಲಿ ಸೂಸಿ ಹಾಲ ಕರೆಯಲು, | ಅಲ್ಲಿ ತುಂಬಿತು ಬಂದಿಗೆ. || ೪ ||

ಹಬ್ಬಿದೂ ಮಲೆ ಮಧ್ಯದೊಳಗೆ | ಅಭುತನು ಎಂದೆಂಬ ವಾಸ್ತವ್ಯನು |
ಅಭುರಿಸಿ ಹಸಿ ಹಸಿದು ಬೆಟ್ಟದ | ಕಿಬ್ಬಿಯಲಿ ತಾಸಿದ್ದನು. || ೫ ||

ಸಿದಿದು ರೋಷದಿ ನೋರೆಯುತ್ತಾ ಹುಲಿ | ಗುಡುಗುಡಿಸಿ ಭೋರಿಡುತ ಭರದಲಿ, |
ತುಡುಕರೆಗಿದ ರಭಸಕೆಂಜಿ, | ಒಡಿಹೋದುವು ದನಗಳು. || ೬ ||

ಪುಣ್ಯಕೋಣಿ ಎಂಬ ದನವು | ತನ್ನ ಕೆಂದನ ಸೆನೆದುಕೊಂಡು, |
ಮುನ್ನ ಹಾಲನು ಕೊಡುವೆನೆನ್ನುತ | ಚೆನ್ನನೆ ತಾ ಬರುತೆರೆ— || ೭ ||

“ಇಂದೆನಗೆ ಆಹಾರ ಸಿಕ್ಕಿತು” | ಎಂದು ಬೇಗನೆ ಹಾರಿ ಮುಂದಕೆ |
ಬಂದು ಬಳಸಿ ಅಡ್ಡಗಟ್ಟಿ | ನಿಂದನಾ ಹುಲಿರಾಯನು. || ೮ ||

“ಮೇಲೆ ಬೀಳುತ ನಿನ್ನನೀಗಲೆ | ಬೀಳ ಹೊಯ್ಯೆನು; ನಿನ್ನ ಹೊಟ್ಟಿಯ |
ಸೀಳಿ ಬಿಸುಡುವೆ” ಎಂದು ಕೋಪದಿ | ಖೂಳ ವಾಸ್ತವ್ಯನು ಕೂಗಲು— || ೯ ||

“ಬಂದು ಬಿನ್ನಹ, ಹುಲಿಯ, ಕೇಳಿ! | ಕಂದನಿರುವನು ದೊಡ್ಡಿಯೊಳಗೆ; |
ಬಂದು ನಿಮಿಷದಿ ನೋಲಿಯ ಕೊಟ್ಟು, | ಬಂದು ಸೇರುವೆನ್ನಲಿಗೆ.” || ೧೦ ||



“ಹಸಿದ ವೇಳಿಗೆ ಸಿಕ್ಕಿದೊಡವೆಯ | ವಶವ ಮಾಡದೆ ಬಿಡಲು, ನೀನು |
ನುಸುಳಿಹೋಗುವೆ, ಮತ್ತೆ ಬರುವೆಯಾ? | ಹುಸಿಯನ್ನಾಡುವೆ” ಎಂದಿತು. || ೧೧ ||

“ಸತ್ಯವೆಂಬುದೆ ತಾರಿಯತಂದೆ; | ಸತ್ಯವೆಂಬುದೆ ಬಂಧುಭಳಗವು; |
ಸತ್ಯವಾಕ್ಯಕೆ ತಪ್ಪಿ ಸಡೆದರೆ, | ಮೆಚ್ಚನಾ ಜಗದೀಶನು.” || ೧೨ ||

ಕೊಂಡು ತಿನ್ನುವೆನೆಂಬ ಹುಲಿಗೆ | ಚಿಂದದಿಂದಲಿ ಭಾಷೆ ಇತ್ತು |
“ಕಂದ ನಿನ್ನನು ಸೋಡಿ ಹೋಗುವೆ” | ಎಂದು ಬಂದೆನು ದೊಡ್ಡಿಗೆ. || ೧೩ ||

“ಅಮ್ಮ, ನೀನು ಸಾಯಲೇಕೆ? | ನಮ್ಮ ತಪ್ಪಿಲು ಮಾಡಲೇಕೆ? |
ಸುಮ್ಮಿನ್ನಲ್ಲಿಯೆ ನಿಲ್ಲು” ಎಂದು | ಅಮ್ಮನಿಗೆ ಕರು ಹೇಳಲು— || ೧೪ ||

“ಕೊಟ್ಟಿ ಭಾಷೆಗೆ ತಪ್ಪಲಾರೆನು, | ಕೆಟ್ಟಿ ಯೋಜನೆ ಮಾಡಲಾರೆನು. |
ಸಿನ್ನೆಯಿಂದಲಿ ಪೋಪನ್ನಲ್ಲಿಗೆ | ಕಟ್ಟಿಕಡೆಗಿದು ಖಂಡಿತ.” || ೧೫ ||

“ಯಾರ ಮೋಲೆಯನು ಕುಡಿಯಲಮ್ಮ? | ಯಾರ ಸೇರಿ ಬದುಕಲಮ್ಮ? |
ಯಾರ ಬಳಿಯಲಿ ಮಲಗಲಮ್ಮ? | ಯಾರು ನನಗೆ ಹಿತವರು?” || ೧೬ ||

“ಅಮ್ಮಗಳಿರ! ಅಕ್ಕಗಳಿರ! | ನಮ್ಮ ತಾಯೋಡಹುಟ್ಟಿಗಳಿರ! |
ನಿಮ್ಮ ಕಂದನೆಂದು ಕಾಣಿರ | ತಪ್ಪಲಿಯನ್ನೇ ಕರುವನು!” || ೧೭ ||

“ಮುಂದೆ ಹೋದರೆ ಹಾಯಬೇಡಿರಿ! | ಹಿಂದೆ ಬಂದರೆ ಒಡೆಯಬೇಡಿರಿ! |
ಕಂದ ನಿಮ್ಮವನೆಂದು ಕಾಣಿರ | ತಪ್ಪಲಿಯನ್ನೇ ಕರುವನು!” || ೧೮ ||

“ಕಟ್ಟಿಕಡೆಯಲಿ ಮೇಯಬೇಡ! | ಬೆಟ್ಟಿದೊತ್ತಿಗೆ ಹೋಗಬೇಡ! |
ಕಟ್ಟಿ ವ್ಯಾಪ್ತಿನು ಹೊಂಚತೆರುವನು, | ನಟ್ಟಿನಡುವೆರು ಕಂದನೆ.” || ೧೯ ||

“ತಪ್ಪಲಿಯು ನೀನಾದೆ, ಮಗನೆ! | ಹೆಬ್ಬಿಲಿಯ ಬಾಯನ್ನು ಹೊಗುವೆನು! |
ಇಬ್ಬಾ ಮೂಳ ತೀರಿತೆಂದು” | ತಪ್ಪಿಕೊಂಡಿತು ಕಂದನಾ. || ೨೦ ||

ಗೋನು ಕರುವನು ಬಿಟ್ಟು ಬಂದು, | ಸಾವಕಾಶವ ಮಾಡದಂತೆ |
ಗವಿಯ ಬಾಗಿಲ ಸೇರಿ ನಿಂತು, | ತವಕದಲ ಹುಲಿಗೆಂಡಿತು— || ೨೧ ||

“ಕಂಡವೆದಕೋ! ನಾಂಸವಿದಕೋ! | ಗುಂಡಿಗೆಯ ಬಿಸಿ ರಕ್ತವಿದಕೋ! |
ಚಂಡ ವ್ಯಾಪ್ತಿನೆ, ನೀನಿಂದೆಲ್ಲವ | ಉಂಡು ಸಂತಸದಿಂದಿರು.” || ೨೨ ||

ಪ್ರಣ್ಯಕೆಂಬಿಯ ಮಾತ ಕೇಳಿ, | ಕಣ್ಣಿನೊಳಗೆ ನೀರ ಸುರಿಸುತ್ತ, |
ಕನ್ನೆ ಇವಳನು ಕೊಂಡು ತಿಂದರೆ, | ನನ್ನ ಮೆಚ್ಚನು ದೇವನು. || ೨೩ ||

“ನನ್ನ ಒಡಹುಟ್ಟಿದಳು ನೀನು | ನಿನ್ನ ಕೊಂಡು ಏನ ಪಡೆವೆನು?” |
ಎನ್ನುತ್ತಾ ಹುಲಿರಾಯನಾಗಲೆ | ತನ್ನ ಪ್ರಾಣವ ಬಿಟ್ಟಿತು. || ೨೪ ||

(ಕಾಣು ಹಾಡು.)

19. ಹಾವಿನ ಹಾಡು.

(ರಗಳಿಯ ಪ್ರಭೇದ.)

ನಾಗರ ಹಾವೆ! ಹಾವ್ಯೋಕು ಹೂವೆ! |
ಬಾಗಿಲ ಬಿಲದಲಿ ನಿಸ್ಸುಯ ರಾವೆ? ||
ಕೈಗಳ ಮುಗಿವೆ, ಹಾಲಸ್ಸೇವೆ |
ಬಾ ಬಾ ಬಾ ಬಾ ಬಾ ಬಾ ಬಾ

ಹಳದಿಯ ಹಡೆಯನು ಬಿಜೊಂಗೊ! |
ಹೊಳೆಹಿನ ಹೊಂಡಲೆ ತೊಗೋರೆ, ನಾಗಾ! ||
ಕೊಳಲನ್ನೊದುವನೆ ಲಾಲಿಸು ರಾಗಾ |
ನೀ ನೀ ನೀ ನೀ ನೀ ನೀ ನೀ ನೀ

ಎಲಿ ನಾಗಳ್ಲಿ, ಹೇಳೆಲೊ ನಿನ್ನಾ |
ತಲೆಯಲಿ ರಸ್ವವಿಹ ನಿಜವನ್ನಾ! ||
ಬಲು ಬಡವಗೆ ಕೊಪ್ಪರಿಗೆಯ ಚಿನ್ನಾ |
ತಾ ತಾ ತಾ ತಾ ತಾ ತಾ ತಾ

|| ೨ ||



ಬರಿಮೈ ತಣ್ಣಗೆ, ಮನದಲಿ ಬಿಸಿ ಹಗೆ, |
ಎರಡೆಳೆ ನಾಲಗೆ ಇಡ್ಡರು ಸುಮೃಗೆ. ||
ಎರಗುವೆ ನಿಸಗೆ, ಆಗಲೆ ಹೊರಗೆ |
ಪೋಿ ಪೋಿ ಪೋಿ ಪೋಿ ಪೋಿ ಪೋಿ ಪೋಿ || ೭ ||
(ಕವಿತ್ವ)

20. ನಾಗ್ರಂತಿಕ ಕನ್ನಡಕ.

(ಗೋವನ ಮಟ್ಟು)

“ಒಡಿ ಬಸ್ಸಿರಿ! ಕೂಡಿ ಬಸ್ಸಿರಿ! | ನೋಡಿ ಬಸ್ಸಿರಿ! ಗೆಳೆಯರೇ! |
ನೋಡಿ ನಮ್ಮುಯ ಕನ್ನಡಕವನು! | ಹಾಡಿ ಹೊಗಳಿರ, ಗೆಳೆಯರೇ!” || ೮ ||

“ಉರುಗನ್ನಡಿ! ಉರುಟು ಕನ್ನಡಿ! | ದೂರ ನೋಟದ ಕನ್ನಡಿ! |
ಒರೆ ಕಣ್ಣಿಗೆ ನೇರು ಕನ್ನಡಿ! | ಮೂರು ಜವುಲಕೆ ಕೊಡುವೆನು.” || ೯ ||

“ಹಸುರು ಹರಳಿದು! ಹೊಸತು ಹರಳಿದು! | ಕೊಸರು ಕಾಸಿಗೆ ಕೊಡುವೆನು, |
ಬಿಸಿಲು ತಾಗದು, ಬೇನೆಯಾಗದು, | ಪಿಸರು ಬಾರದು ಕಣ್ಣಿಗೆ.” || ೧೦ ||

“ಬಿಳಿಯ ಕನ್ನಡಿ! ತಿಳಿಯ ಕನ್ನಡಿ! | ಕಳೆಯಬೇಡಿರಿ ಸಮಯವಾ, |
ತುಳುವ ಜನಕೆಂದು ಭೂತ ಕನ್ನಡಿ! | ಬಲವ ಕೊಡುವುದು ಕಣ್ಣಿಗೆ!” || ೧೧ ||

“ಹಳ್ಳಿ ಮುದುಕಿಗೆ ಚೆಣ್ಣಿ ಮಕ್ಕಳ | ಕಳ್ಳಿ ಕೊಡುವಾ ಕನ್ನಡಿ! |
ಬಣ್ಣಿ ಬಣ್ಣಿದ ಕನ್ನಡಕಗಳು | ಬೆಣ್ಣಿಯಂದದಿ ತಣ್ಣಿಗೆ.” || ೧೨ ||

“ಅರನು ಮೂಗಿನಲ್ಲಿದ್ದ ರಾಜ್ಯದ | ವರಿಯ ನೋಡುವ ಕನ್ನಡಿ! |
ಎರಡು ರೂಪಾಯಿ ಬೆಲೆಗೆ ನಿಮ್ಮನು | ದೊರೆಯಮಾಡುವ ಕನ್ನಡಿ!” || ೧೩ ||

“ಬರಹ ಓದದ ಪರೆಯ ಕಣ್ಣಿನು | ತೆರೆದು ಕಲಿಸುವುದ್ದೆಲ್ಲವಾ! |
ಅರವು, ಕನ್ನಡದರವು, ಇಂಗ್ಲಿಷ್ | ಅರವು ಬರುವುದು ನಿನಿಷದಿ!” || ೧೪ ||

ಹೀಗೆ ಶ್ವಾಸನು ಕೂಗಿ ಹೊಗಳುವ | ಸೋಣು ಮಾತನು ಕೇಳುತ್ತಾ, |
ನಾಗ ಗೌಡನು ತೂಗಿ ತಲೆಯನು, | ಮೇಗೆ ಬಂದನು ಅಂಗಡಿಗೆ. || ೧ ||

“ಒಳ್ಳೆ ಕನ್ನಡಿ ಬೇಕು, ರಾಯರೆ, | ಕೊಳ್ಳಿರ್ಪಿ ಸರಿ ಬೆಲೆಯನು! |
ಹಣ್ಣಿ ಗೌಡಗೆ ಕೊಡೆಲುಬಾರದು | ಸುಳ್ಳಿ ಕನ್ನಡಿ” ಎಂದನು. || ೨ ||

“ಆಗ ಶ್ವಾಸನು ನಾಗ ಗೌಡನು | ಮೂಗಿಂಟ್ಟನು ಕನ್ನಡಿ; |
ಕಾಗದಗಳನು ಕೈಗೆ ಕೊಟ್ಟು | ಹೇಗೆ ಕಾಂಬುದು?” ಎಂದನು. || ೩ ||

“ಆಗಲಾರದು ತಾಗಲಾರದು” | ನಾಗ ಗೌಡನು ಸುಡಿದನು, |
ಬೀಗ ತೆಗೆದನು ಬೇರೆ ಕನ್ನಡಿ | ಬಾಗಿಂಟ್ಟನು ಶ್ವಾಸನು. || ೪ ||

“ತೋರಲಾರದು ಸೇರಲಾರದು; | ನೀರು ಹಸಿವುದು ಕಣ್ಣಿಲಿ; |
ಬೇರೆ ಕನ್ನಡಿ ಬೇಗನೇ ಕೂಡಿ, | ಜಾರಿ ಬೀಳ್ಳುದು” ಎಂದನು. || ೫ ||

ಮೂರು ಕನ್ನಡಿ, ಆರು ಕನ್ನಡಿ, | ನೂರು ಕನ್ನಡಿ ತೋರಿದ |
ಬಾರಿ ಬಾರಿಗು ಗೌಡನೆಂದನು | “ತೋರದ್ದೆ ಕನ್ನಡಿಗಳು..” || ೬ ||

ಅದನು ತೆಗೆದನು, ಇದನು ತೆಗೆದನು; | ಮುದುಕ ಗೌಡನ ಮೂಗಿನಾ |
ತುದಿಯೊಳ್ಟ್ಟನು; ಬಡನೆ ಗೌಡನು | ಮೊದಲಿಸಂತೆಯೆ ಎಂದನು. || ೭ ||

“ಅರಿಕೆ ಮಾಡುವೆ; ನಾಗ ಗೌಡರೆ, | ಧರಿಸಬಾರದು ಕೋವವಾ; |
ಸರಿಯ ಕನ್ನಡಿ ದೊರೆವುದ್ಲವು. | ಕುರುಡು ಉಂಟೆ ಕಣ್ಣಿಲಿ?” || ೮ ||

ಉರಿದು ಬಿಡ್ಡನು, ಗೌಡನೆಂದ್ದನು— | “ಹರಳು ಕಲ್ಲನು ಮಾರುವಾ |
ಕುರುಡು ರಾಯರ ನೋಳ್ಳಿ ನಮ್ಮುಯು | ಎರಡು ಕಣ್ಣಿ ಸರಿಯಿವೆ”. || ೯ ||

ಸಿಟ್ಟು ಸುಡಿಯನು ಕೇಳಿ ಶ್ವಾಸನು, | ದಟ್ಟ ಹರಳುಗಳಿರಡನು |
ಇಟ್ಟು ಗೌಡನ ಕಣ್ಣಿ ಮುಂಗಡೆ, | ಕೊಟ್ಟು ಕಾಗದ ಕೈಯಲಿ. || ೧೦ ||

ಗುಡ್ಡ ಕುಂಬಳದಂತೆ ಬರೆದಿಹ | ದೊಡ್ಡದ್ದೆ ರವತ್ವನಾ |
ಅಡ್ಡ ಹಿಡಿದನು— “ಒಡಿ ಗೌಡರೆ | ಅಡ್ಡಿಯಲ್ಲದೆ” ಎಂದನು. || ೧೧ ||



“ಎಲ್ಲೆ ರಾಯರೆ! ತೆಲುಗು ಕನ್ನಡ | ಕಲಿಪ ಕನ್ನಡಿ ಬೇಕೆಳ್ಳೆ! |
ಬೆಲೆಯ ಕೊಡುವೆನು; ಬೇಗ ತನ್ನಿರಿ | ಚೆಲುವ ಇಂಗ್ಲಿಂಗ್ ಕನ್ನಡಿ.” || ೧೯ ||

“ಓದುಬರಹಗಳೆಮಗೆ ತಿಳಿಯದು. | ಓದುಬರಹವ ತೋರುವಾ |
ಖಾದುಗನ್ನಡಿ ಬೇಕು; ರಾಯರೆ, | ಬೀದಿಗೆಸೆವುದು ನಿಂಕ್ಕುವಾ.” || ೨೦ ||

ಒರಿದ ಮಾತಿಗೆ ಮತ್ತೆ ರಾಯರು | “ಬರಹ ಕಲಿಸುವ ಕನ್ನಡಿ |
ಹರಳು ನಮ್ಮುತ್ತಿಲ್ಲ; ಗೌಡರೆ, | ತೆರಳಿ ಹಳ್ಳಿಯ ಸಾಲೆಗೆ.” || ೨೧ ||

ಎಂದು ರಾಯರು ನಗುಕ ಹೇಳಿದ | ರಂದು ಗೌಡನು ಸಾಲೆಯೋಳಾ |
ಚೆಂದ ಕನ್ನಡಿ ಯಾವುದನೇ ನಗು | ತೆಂದರಾಗಲೆ ರಾಯರು. || ೨೨ ||

“ಅಲ್ಲಿ ಕನ್ನಡಿ ದೊರೆವುದ್ಲಿವು; | ಅಲ್ಲಿ ಕನ್ನಡ ದೊರೆವುದು, |
ಮೆಲ್ಲನಿದು ನೀ ಕಲಿತುಕೊಂಡರೆ, | ಎಲ್ಲ ತಾನೇ ಕಾಂಬುದು.” || ೨೩ ||

“ಹೀಗೆ ರಾಯರು ನುಡಿದ ಮಾತನು | ನಾಗ ಗೌಡನು ಕೇಳತ, |
ಬೇಗ ತನ್ನಯ ಮುಕ್ಕುಳನು ಲೇ | ಸಾಗಿ ಕಳುಹಿದ ಸಾಲೆಗೆ.” || ೨೪ ||

(ಕವಿತ್ವಾ)

21. ರಂಗ ಸೆಟ್ಟಿ.

(ನೋವು ಕಥೆಯ ಮಟ್ಟು.)

ಬೆಂಗಳೂರನ ಪೇಟಿಯೋಳಗೆ | ಅಂಗಡಿಯನಿಟ್ಟಿದ್ದ ಕೋಮಟಿ |
ರಂಗ ಸೆಟ್ಟಿಯು ಕುದುರೆ ಹತ್ತಿದ | ಸಂಗತಿಯ ನೀಂ ಕೇಳುದು. || ೧ ||

ಸೆಟ್ಟಿ ಹೆಡತಿ ಬಂದು ದಿನದಲಿ | ಅಭ್ಯಾಸದಿ ಹೊರಗೆ ಬಂದು, |
ಸೆಟ್ಟಿನಂಗಡಿಯನ್ನ ಹೊಕ್ಕಾ | ಸೆಟ್ಟಿಯನು ಕುರಿತೆಂದಳು. || ೨ ||

“ಹಿಂದೆ ವರುಷದ ಮಾಡಿದಂತೆ | ಇಂದು ಹೆಚ್ಚಿನ ಹಬ್ಬ ಮಾಡಲು |
ಮಂದಿ ಎಲ್ಲವು ತೆರಳುತ್ತಿರುವುದು | ಚೆಂದದಿಂದಲಿ ಬೆಟ್ಟಕೆ.” || ೩ ||

ಕನ್ನಡ ಸಂತೋಧನ ವಿಭಾಗ

ಕನ್ನಡ ಸಾಂಪ್ರದಾಯ ಪರಿಷತ್ ಬೆಂಗಳೂರು-ಗ್ಲ

ರಂಗ ಸೆಟ್ಟಿ ಕ್ರಿ. ಸಂಖ್ಯೆ 379 ರು ರಾಯ.

“ಸುಭ್ರಿ ನಾಗಿಯು ಪುಟ್ಟಸರಸಿಯು, | ಶೃಂಖಲಾಗಿಹ ನೆಂಕಟಮ್ಮನು |

ಅಭ್ಯರಿಸುತ್ತಲ ನಾನು ತಾನೆಂ | ದುಭ್ರಿಯುಂಟಕೆ ಹೋದರು.” || ೪ ||

“ಹಿಡಿದು ನಿಮ್ಮುಯ ಕೈಯಸಿಂದಿಗೆ, | ಪಡೆದು ಕಾಣಿಸು ಹಬ್ಬದುಟವ; |
ಪೂಡವಿಯಲ ನಿಮ್ಮಂತ ಗಂಡರು | ಹುಡುಕಿ ನೋಡಲು ದೊರೆಯರು.” || ೫ ||

“ಇಂದಿಗಾದರು ನನ್ನ ಬಯಕೆಯ | ಹೊಂದಿಸಲೆ ಬೇಕೆಂದು ಬೇಡುವೆ; |
ಕಂದರೆಲ್ಲರ ಸಹಿತ ಸಡಗರ | ದಿಂದ ಬೆಟ್ಟಕೆ ಹೋಗುವಾ.” || ೬ ||

“ಮೂರುವರೆ ಹರಾರಿ ಇರುವಾ | ಏರು ಬೆಟ್ಟಕೆ ಸಡೆಯಾರೆವು. |
ವಿಾರಿ ಹೋದುದು ಹೊತ್ತು; ನಡೆಯಿರಿ | ಕೋರಿ ತನ್ನಿರಿ ಬಡಿಯ.” || ೭ ||

ಹೆಂಡತಿಯ ನುಡಿಗೇಳಿ ಹೆದರುತ, | ಬಂಡಿ ಬಾಡಿಗೆ ಗೊತ್ತು ಮಾಡಿ, |
ಕೊಂಡುಬಂದನು ಮನಿಗೆ ತವಕಡಿ | ಹಿಂಡಿಕೊಳ್ಳುತ್ತ ಬೆವರನು. || ೮ ||

ಸೆಟ್ಟಿ ಹೆಂಗಳಿ ಬೊಜ್ಜುನ್ನೆಗಳು | ಹೊಟ್ಟಿ ದುಭ್ರಿದಂಣಾಗರೇಳ್ಳರು |
ಕಟ್ಟಿ ಕಟ್ಟಿದ ಮೂಟೆಯಿಂದ | ಕೆಟ್ಟಿ ತುಂಬಿತು ಬಂಡಿಯೋಳಾ. || ೯ ||

ಕಡೆಗೆ ಸೆಟ್ಟಿಗೆ ಜಾಗವೆಲ್ಲದೆ | ಎಡಬಲಕ್ಕುದಿರಾಗಿ ನೋಡಲು, |
ಮಂಡಿ ಸನಿಹಕೆ ಕರೆದು ಗಂಡನ, | ನುಡಿದಳೇ ಪರಿ ಕಿವಿಯಲ— || ೧೦ ||

“ಉಮ್ಮುಳವ ಪಡಬೇಡಿ, ಸೆಟ್ಟಿರೆ! | ಸುಮ್ಮುನೇತಕೆ ಹೊತ್ತು ಕಳೆವರಿ? |
ನಮ್ಮ ಬಾವನ ಕುದುರೆ ಏರಿ, | ಸೆಮ್ಮುದಿಯೋಳೆತನ್ನಿರಿ.” || ೧೧ ||

ಬೇಳುಕೊಳ್ಳುತ ಮಂಡಿಮುಕ್ಕಳಿ | ಗೋಳಿನಿಟ್ಟುನು ಸೆಟ್ಟಿ ಮನದಲಿ |
ವೆಳೆಯಲ ನಾಂ ಹೋಗದಿದ್ದರೆ, | ಕೂಳಿಗೆಪ್ಪುದು ಸೊನ್ನೆಯು. || ೧೨ ||

ಬೊಜ್ಜು ಹೊಟ್ಟಿಯ ರಂಗ ಸೆಟ್ಟಿಯು | ಸಜ್ಜಗೈಯಲು ಪಯಣಕಾಗಿ, |
ಹಜ್ಜಿ ಮನೆಯೋಳಿಗಂಡಲು, ಕಂಡನು | ಮಜ್ಜಿಗೆಯ ಕೊಡನೆಂದನು. || ೧೩ ||

“ಮರೆತುಹೋದರು ಮಜ್ಜಿಗೆಯನು, | ಹೊರುವುದೆಂತೇ ಗಡಿಗೆಯನ್ನು? |
ತರದೆ ಹೋದರೆ, ಮನೆಯ ಹೆಂಗಸು | ತರಿದು ಬಿಡುವಳು” ಎಂದನು. || ೧೪ ||



ಹೆಗಲಿಗೆರಿಸಿಕೊಂಡು ಕೊಡವನು, | ಮಿಗಿಲು ಪೀಡಿಸಿ ಕುದುರೆಯೋಡಿಯನ, |
ರಗಳಿ ಹೆಚ್ಚಳ ಮಾಡಿ ತುದಿಯಲ್ಲ, | ಬಗೆದು ಹತ್ತಿದ ಕುದುರೆಯ. || ೧೫ ||

ಹುಟ್ಟಿದಾ ದಿನದಿಂದ ಕುದುರೆಯ | ಸೆಟ್ಟಿ ಕಾಣಿಸು ಹತ್ತಿ ಓಡಿಸಿ, |
ಸೊಟ್ಟಿ ಪಟ್ಟನೆ ಹತ್ತಿಕೊಳ್ಳಲು, | ಕೆಟ್ಟ ಕುದುರೆಯು ನೂಕಿತು. || ೧೬ ||

ಒಡೆದುಹೋಯಿತು ಬಿದ್ದ ಎಬಿಗಿ; ಗಡಿಗೆ ಎಲ್ಲವು ಜೂರು ಜೂರು, |
ಸಿಡಿದು ಮಜ್ಜಿಗೆ ಇರದೆ ಸೆಟ್ಟಿಯ | ಒಡಲನೆಲ್ಲಾ ನಸೆಸಿತು. || ೧೭ ||

ಮಂದು ಮಜ್ಜಿಗೆ ನೀರಿನೊಳಗೆ | ಮಂದಿಯೆಲ್ಲವು ನಗುತಲ್ಲದ್ದರು, |
ಹಿಂದು ತೆಗಿಯಿದೆ ಮರಳಿ ಹತ್ತಿದ | ಒಂದೆ ಹಟ್ಟವನು ಹಿಡಿಯುತ್ತಾ. || ೧೮ ||

ಕುದುರೆ ಒಟ್ಟವ ಓಡುತ್ತಿರಲು, | ಜುದುರರೆಲ್ಲರು ಗುಂಪು ಕೂಡಿ, |
“ಇದಕೊ ಜೂಜೊಽಿದುವನು ಕೋಮಬಿ | ಹದನ ನೋಡಿರಿ” ಎಂದರು. || ೧೯ ||

“ನೂರು ಹೊಸ್ಸಿನ ಪಂತವಂತೆ! | ಬೇರೆ ಹಲವರು ಹೊರಟರಂತೆ! |
ಮಿಂದಿ ಹೋಮದು ಹೊತ್ತು ಬಸ್ಸಿರಿ! | ಸಾರಿ ನೋಡುವ ಜೂಜನು.” || ೨೦ ||

“ಮೆತ್ತಮೆತ್ತಗೆ! ನಿಲ್ಲು ನಿಲ್ಲೆಲೆ! | ಸತ್ತಿಸತ್ತಿನು!” ಎಂದು ಬಗೆಬಗೆ |
ಅತ್ತು ಬೇಡಿದರೇನು ನಿಲುವುದೆ | ಕತ್ತಿಯಂತಹ ಕುದುರೆಯು? || ೨೧ ||

ನೆಲದ ಮೇಲ್ಲಡೆ ದೂಳು ಎದ್ದಿತು, | ತಲೆಯ ಮೇಲಿನ ಬಟ್ಟಿಬರಗಳು |
ಇಳಿದು ಹಾದಿಯ ಮೇಲೆ ಬಿದ್ದವು, | ಉಳಿದು ನಿಂತವು ದೂರದಿ. || ೨೨ ||

ದಾರಿಹೊಕರು ದೂರ ಸರಿದರು, | ಉರ ನಾಯಿಯು ಜೀರಿ ಬಗುಳಿತು, |
ಮಿಂದಿ ಓಡಿತು ಕುದುರೆ ಹೆದರುತೆ | ಏರು ಬೆಟ್ಟದ ಹಾದಿಗೆ. || ೨೩ ||

ಬೆಟ್ಟಿಂಡಾಚಿಗೆ ಬೇವು ಹಳ್ಳಿಯು | ಹುಟ್ಟಿದೂರಾಗಿದ್ದ ಕುದುರೆಗೆ, |
ನಟ್ಟು ಮನ ಆ ಹಳ್ಳಿಗೆಯು ಹೊರ | ವಟ್ಟು ಹೋದುದು ಕೇಳಿದೆ. || ೨೪ ||

ಹಳ್ಳಿ ಗೌಡನು ಬಂದು ಕಂಡು | ಬಳ್ಳಿ ಮಾತುಗಳನ್ನು ನುಡಿದನು— |
“ಬಲ್ಲವರೆ, ನೀವೇನು ಹೊತ್ತಿನೊ | ಇಲ್ಲಿಗೆತಕೆ ಬಂದಿರಿ?” || ೨೫ ||

“ತಲೆಯ ಮೇಲಿನ ಬಟ್ಟಿ ಎಲ್ಲಿ? | ಬಳಲಿ ಬೆಂಡಾಗಿರುವರೇತಕೆ? |
ತಿಳಿಸಿ ಹೇಳಿರಿ ಕೆಳಗೆ ಇಳಿಯುತ್ತ | ಒಲಿದು ನನ್ನೊಳು ಸುದ್ದಿಯೂ.” || ೨೬ ||

“ಕುದುರೆ ಇಲ್ಲಿಗೆ ಬರುವೆನೆಂದಿತು, | ಅದುವೆ ಕಾರಣ ನಾನು ಬಂದುದು, |
ಹೊದೆದ ಬಟ್ಟಿಯು ಹಾದಿಯೋಳಗಿದೆ, | ಇದುವೆ ನಷ್ಟಿಯ ಸುದ್ದಿಯು.” || ೨೭ ||

“ಆಗಲಾರದು ಇಲ್ಲಿ ಉಂಬುದು, | ಹೋಗಿ ಉಣ್ಣಿವೆ ಹಬ್ಬಿಂಧಾಟವ; |
ಬೇಗ ರುಮಾಲನ್ನು ತಂದರೆ, | ಸಾಗಿ ಹೋಗುವೆ ಬೆಟ್ಟಕೆ.” || ೨೮ ||

ಬೇಡಿಕೊಂಡುದು ಸುಮುಕ್ಕಾದುದು, | ಹೇಡಿ ಕತ್ತಿಯು ಕೂಗಿಗಂಜುತ್ತ |
ಓಡಿತೊಳೆವ ಕುದುರೆ, ಸೆಟ್ಟಿಯು | ಪಾಡು ನಗೆಗೇಡಾಯಿತು. || ೨೯ ||

ಬೆಟ್ಟಿದೊತ್ತಿಗೆ ನಿಂತು ಗಂಡನು | ಪಟ್ಟ ಬವಣಿಯ ನೋಡಿ, ಮರುಕದಿ |
ಸೆಟ್ಟಿ ಹೆಂಡತಿ ಹೊನ್ನು ನಿಂತು | ಕೊಟ್ಟು ಆಳಿಗೆ ನುಡಿದಳು— || ೩೦ ||

“ಮುಗಿವೆ ನಿನಗಾಂ ಕೈಗಳಿಂದಲಿ! | ತೆಗೆದುಕೊಳ್ಳಿ ಹೊನ್ನು ನಿನ್ನದು! |
ಮಿಗಿಲು ಪುಣ್ಯವು ನಿನಗೆ ಬರುವುದು! | ಬಿಗಿದು ಹಿಡಿದರೆ ಕುದುರೆಯು.” || ೩೧ ||

ಆಳು ಹೊಸ್ಸಿಗೆ ಆಸೆ ಬಿದ್ದು, | ಸೀಳು ಹಾದಿಯೋಳಿದ್ದ ಗಟ್ಟಲು, |
ಹಾಳು ಕುದುರೆಯು ಬದ್ದ ಆಳನು, | ಬೀಳಹಾಕುತ್ತ ಓಡಿತು. || ೩೨ ||

ಮುಂದೆ ಕುದುರೆಯ ಮೇಲೆ ಸೆಟ್ಟಿಯು | ಹಿಂದೆ ಮಂಡಿಯು, ಆಳು, ಮಕ್ಕಳು |
ಸಂದರ್ಭಿಸಿ ಓಡುತ್ತು ಬರುವುದ | ರಿಂದ ದಾರಿಗರಂದರು— || ೩೩ ||

“ನಿಲ್ಲು ನಿಲ್ಲೆಲೆ! ಕಳ್ಳ ಕೊರವನೆ! | ಎಲ್ಲಿ ಹೋಗುವೆ? ಹಿಡಿದು ಸರೆಮನೆ |
ಯಲ್ಲಿ ಹಾಕಿಸದರಿವು” ನೀನೆ | ಲ್ಲಿಲ್ಲಿ ಹೋದರು ಬಿಡಡಿಯೆ. || ೩೪ ||

ದಾರಿಗರ ನುಡಿ ಲೆಕ್ಕಮಾಡದೆ, | ಮಿಂದಿ ಅವರುಗಳೆಲ್ಲರನ್ನು, |
ಉರ ಹಾದಿಯ ಹಿಡಿದು ಸಾಗುತ್ತ, | ಸೇರಿ ತಲುಪಿತು ಮನೆಯನು. || ೩೫ ||

ಹೀಗೆ ಪಂತವ ಗೆದ್ದ ಸೆಟ್ಟಿಯು, | ಹೋಗಿ ತಷ್ಟಿಯ ಮನೆಯ ಸೇರಿ, |
ಬಾಗಿಲುಗಳೆಲ್ಲವನು ಮುಚ್ಚತ, | ಮೂಗನೆಂದದೆ ಮಲಗಿದ. || ೩೬ ||



ಹಗಲು ತೀರಲು ಬಂದು ಹೆಂಡತಿ | ದಿಗಿಲು ಪಡುತ್ತಿಹ ಗಂಡನನ್ನು |
ಮಗಿಲು ಉಪಚರಿಸಿದಳು. ಇಲ್ಲಿಗೆ | ಮುಗಿದುದ್ದನ್ನೇ ಹೇಳಿಕೆ. || ೧೨ ||
ದೊರೆಯು ಎಂದಿಗು ಸೀಮೆಯಾಳಲಿ! | ವರುವ ನೂರಾರ ವರೆಗು ಸೆಟ್ಟಿಯು |
ಇರಲಿ! ಮೇಣಿಸ್ತೊಂದು ತಡವೆಗೆ | ಮರೆಯದೆನ್ನನು ಕರೆಯಲಿ! || ೧೩ ||

(ಕೃಷ್ಣಸೂತ್ರ.)

22. ಜೀಡನೂ ನೋಳಪ್ಪು.

(ಚೌಪದಿ.)

“ಬಾ ನೋಳವೆ, ಬಾ ನೋಳವೆ, ಬಾ ನನ್ನ ಮನಗೆ, |
ಬಾಸೊಳಗೆ ಹಾರಿ ಬಲು ದಣುವಾಯ್ತು ನಿನಗೆ, ||
ನೀಸೊಮೈ ಬಾ ನನ್ನ ಹೊಸಮನೆಯ ನೋಡು, |
ಈ ನೂಲಿನಾ ಚಾಪೆಯಲಿ ಬಂದು ಕೂಡು.” || ೧ ||

ಆ ಮಾತಿಗಾ ನೋಳಪ್ಪು—“ಎಲೆ ಜೀಡ, ಜೀಡ, |
ಈ ಮನೆಯೊಳುಪಚಾರ ಹಾ! ಬೇಡ! ಬೇಡ! ||
ನೀ ಮಾಡಿದೂ ಚಾಪೆ ನನಗೊಂದು ದೂಪೆ; |
ಆ ಮರದ ತೂತುಮನಸೆ ಇದೆ; ಅಲ್ಲಿ ಪೋಪೆ.” || ೨ ||

“ಎಲೆ ನೋಳವೆ! ನಿನ್ನ ತಿರುಗಾಟವನು ನೋಡಿ, |
ತಲೆ ತಿರುಗುತ್ತಿದೆ ನನಗೆ, ಬಾರೊ ದಯ ಮಾಡಿ! ||
ಎಲೆಯ ಹಾಕರುವೆ, ನೀಸುಂಡು ಸುಶಿಯಾಗು, |
ಮಲಗು ಎಳಿಹಾಸಿನಲಿ, ಬಳಿಕೆದ್ದು ಹೋಗು.” || ೩ ||

“ನಿನ್ನಲ್ಲಿ ಉಂಡವನು ಬೇರೆ ಬಾಳುವನೆ? |
ನಿನ್ನಲ್ಲಿ ಮಲಗಿದವ ಮತ್ತೆ ಏಳುವನೆ? ||
ನಿನ್ನ ಕಥೆಯನು ಹಿರಿಯಂ ಕೇಳಿ ಬಲ್ಲಿ, |
ನಿನ್ನಲ್ಲಿ ಬರಲೊಲ್ಲಿ, ನಾನು ಬರಲೊಲ್ಲಿ.” || ೪ ||

“ಮರಿನೊಳವೆ! ಮರಿನೊಳವೆ! ನಮೋಳಗೆ ಸಂಭು |
ಇರುವುದೆಂಬುದು ನನಗೆ ಕೇಳಿ ಗೊತ್ತುಂಟು. ||
ಮಿರಮಿರನೆ ಮಿರಗುವಾ ನೂಲಿಂದ ನೇಡು, |
ಅರಿವೆ ಉಡುಗರೆ ಕೊಡಲು ನಾಸೀರುವೆ ಕಾದು. || ೫ ||

“‘ಕಾದುವನ ನಾ ಅರಿವೆ’ ಎಂಬುದು ಸಹಜವು |
ನೇಡ ಹೊಸ ಅರಿವೆ ಹೊದೆದರೆ ಸಾವು ನಿಜವು, ||
ಆದರವು ಸಾಕು! ಜೀಡನೆ! ಸಾಕೆ”ನುತ್ತು. |
ಹಾದಿ ಹಿಡಿದಾ ನೋಳದ ಮರಿ ಹೋದುದತ್ತು. || ೬ ||

ಇತ್ತು ಜೀಡನು ಬಳಿಕ ತಿರುಗುತ್ತಿರುಗುತ್ತು, |
ಕಿತ್ತು ತನ್ನಯ ಮೈಯ ಮಯುಣ ಹೊಸೆಯುತ್ತು, ||
ಹೊತ್ತು ನೋಡಿತು ನೋಳವ ತಿನ್ನವೆನೆನ್ನತ್ತು, |
ಮತ್ತೊಮೈ ಕೂಗಿದುದು ಬರಿದೆ ಹೊಗಳುತ್ತು. || ೭ ||

“ಅರರೆ ನೋಳಮರಿ ಬೊಂಬೆ! ಮೈಗಂದ ನಿಂಬೆ! |
ಹರಿ ನೀಲ ಕಣ್ಣೊಂಬೆ ನೋಡಿ, ನೋಗಗೊಂಬೆ! ||
ಗರಿ ಪಜ್ಜಿಯಲಿ ತುಂಬೆ, ಹಾಹಾ, ಹೊಸತುಂಬೆ! |
ಸ್ವರವ ಜೀನ್ ಜೀನೆಂಬೆ; ಮಧುರವನಿತಿಂಬೆ.” || ೮ ||

ಗಾಳಿಯೊದಿದ ಚಿಂಡು ಬಲು ಹಿಗ್ಗಿಪಂತೆ, |
ಬಿಳಿ ಕಿವಿಯಲಿ ಮಾತು ನೋಳಪುಷ್ಟಿತಂತೆ ||
ಆಳ ನೋಡದೆ ಮಡುವಿನಲಿ ದುಮುಕುಪಂತೆ, |
ಬೊಳುತ್ತಲೆ ನೋಳಪ್ಪ ಬಲೆಯಲಿ ಹಾರಿತಂತೆ. || ೯ ||

ಕಳ್ಳು ಜೀಡನ ಮಾರಿ ಬಳಿಕೊಂಡು ಬಾರಿ |
ಪಿಳ್ಳೆನೊಳ ಮೈಯೇರಿ, ಮುಖುಗಳನೊರಿ, ||
ಚಿಳ್ಳೆಂದು ವಿಷಕಾರಿ, ನೆತ್ತುರನು ಹೀರಿ, |
ಕೊಳ್ಳೆ ಹೊಡೆಯಲು ನೋಳಪ್ಪ ಸತ್ತಿತ್ತೆ ಜೀರಿ. || ೧೦ ||



ಕನ್ನಡ ವೇದಳನೆಯ ಪದ್ಯಪುಸ್ತಕ.

ಬಲೆ ಹೊಗದ ಸೋಳವನ್ನು ಬರಿ ಹೊಗಳಿ ಕೊಂಡಾ |


ಬಲು ಮೋನದಾ ಜೀಡನಾ ಕಥೆಯಿದೆಂದಾ ||

ಕೊಲೆಗಾರರಾಡುವ ನುಖಸ್ತುತಿಗಳಿಂದಾ |

ಬಲ ಬೀಳಬೀಡೆಂಬುದನು ಕಲಿಯೂ ಕಂದಾ.

|| ೧೦ ||

(ಕವಿತ್ಯಾ)




P. no: Lent. Retd.

68. 3.7.35. 5.7.1935. *Amma*



ಬೆ
ಬಿ
ಕೆ
ಬಿ



• ಫ್ರೆನ್‌
• ಕ್ಲಾಸ್‌
• 109
• 8.0

ಪುಸ್ತಕಸಂಚಿ

ವ. ಸಂ: T1(033,1)
ಕ್ರ. ಸಂ: 182. N19

ಉಲ್ಲೇಖ: ಮಂಗೇಶರಾವ್(ಟ)(.).

ವ. ಸಂ: T1 (033,1)
ಕ್ರ. ಸಂ: 182. N19



ಕೆ. ಸಾ. ಪ.
ಗ್ರಂಥಭಂಡಾರ



BOOKS PUBLISHED BY THE
BASEL MISSION BOOK AND TRACT DEPOSITORY,
MANGALORE.

	Rs. As. P.
Kavyamanjari, First Book of Kanarese Poetry with Notes and Vocabulary ಕೀರ್ತಿಯಾ ನಿಘಂಟುವೂ ಸಹಿತವಾದ ಕಾವ್ಯ ವುಂಡರಿ, ಕನ್ನಡ ಕವಿತ್ವದ ವೆಚೆಲನೆ ಪ್ರಸ್ತರ	0 3 3
Kavyapunja, Kanarese Poetical Primer with outline of Prosody, Notes and Vocabulary ಭಂದೋವಿದ್ಯಾಸಾರ, ಕೀರ್ತಿ, ನಿಘಂಟು ಸಹಿತವಾದ ಬಾಲಕರ ಕಾವ್ಯಪುಂಜ	0 3 3
Kanarese Minor Poetical Anthology, revised and enlarged ಸಣ್ಣ ಕಣಾಟಿಕ ಕಾವ್ಯಮಾಲೆ, ಮೂರನೇಯ ಅಂಕನಾವೃತ್ತಿ, ಪರಿಶ್ಲೋಕಾದ್ಯಾಸ	0 5 6
Chhandassâr or Prosody ಭಂದ್ಸಾಸ್ರಾರ	0 4 0
Kanarese Poetical Anthology ಕಣಾಟಿಕ ಕಾವ್ಯಮಾಲೆ. ವದ್ಯಸಂಗ್ರಹ	1 0 0
" ಕನ್ನಡ ವೆಚೆ ಓ ವದ್ಯಪ್ರಸ್ತರ	0 2 6
" ಎರಡನೇ	0 3 3
" ಸಾವಿತ್ರಿಯ ಚರಿತ್ರ, ಶ್ರೀಯರಿಗೆ ಪಠಿಷ್ಠಕ, ಮೊದಲಾದ ಶೀಲಗಳನ್ನು ಚೆಳೆಧಿಸುತ್ತದೆ	0 3 3
ವದ್ಯಸಾರ, ಪ್ರಥಮ ಭಾಗ	0 10 0
" ದ್ವಿತೀಯ "	0 8 0
ನೇತಿವಂಜರಿ, ಪ್ರಥಮ ಭಾಗ	0 12 0
" ದ್ವಿತೀಯ "	0 11 0

